

ಬುಡಕಟ್ಟಿ ಜನ ಸೇರಿಕೊಂಡು “ಕುಂಡೆ ಹಬ್ಬಿ” ಅಚರಿಸುತ್ತಾರೆ. ಮೈಗೆ ಬಣ್ಣ ಒಳಿದುಕೊಂಡು, ದಟ್ಟು/ಹಿನ್ನು/ತಮಟ್ಟಿ/ತಟ್ಟೆ ಇತ್ಯಾದಿಗಳನ್ನು ಬಿಡಿಯುತ್ತಾ ಪೋಷಣೆಯೇಚೆ, ಕುಶಾಲನಗರ, ಸಿದ್ದಾಪುರ, ಮಡಿಕೆರಿಗಳ ಕಡೆ ಹೋಗುತ್ತಾರೆ. ಹೀಗೆ ಸಾಗುವ ದಾರಿಯಲ್ಲಿ ಎರಡು ದಿನ ದೇವರಿಗೆ ಭರಪೂರ ಬೈಗುಳಿದ ನೈವೇದ್ಯ ಸಮರ್ಪಿತವಾಗುತ್ತದೆ. ಯಾವ ಸೀಮೆ ಬೈಗುಳಿ ಅಂದರೆ ಯಾವ ದೇವರಾದರೂ ಕೇಳಿಕೊಂಡರೆ ಮತ್ತೆ ದೇವರಾಗಬಾರದಪ್ಪ ಎನ್ನಿವರ್ಪು ನಿಂದನೆಯ ಪದಗಳು ಬೆಳ್ಳಿದಿ ಹೋಗುತ್ತವೆ. ದೇವರನೇ ಬಯಸುವಾಗ ಜನ ಯಾವ ಲ್ಕೆ? ಹಾಗಾಗಿ ಅತ್ಯಿಕೃತ ಕಾಣಿವ ಜನರನ್ನು ಬಯಸುತ್ತಾ ಈ ಜನ ಸಾಗುತ್ತಾರೆ. ಅವರನೇ ಬಯಸುತ್ತಾ ಅಂದರೂ ಆಡಿದರೂ ಆ ಎರಡು ದಿನ ಯಾರೂ ವ್ಯಕ್ತಿಗತವಾಗಿ ತೆಗೆದುಕೊಳ್ಳುವುದಿಲ್ಲ, ಮತ್ತು ವಾಪಸು ನಿಂದಿಸುವುದೂ ಇಲ್ಲ.

ಎರಡು ದಿನಗಳ ಕಾಲ ದೇವರನ್ನು ಭರಪೂರ ಬೈದು ನಿಂದಿಸಿ ಮನಸ್ಸು ನಾಲ್ಕಿಗೆ ಸ್ವಭಾವ ಮಾಡಿಕೊಂಡ ಮೇರೆ ಹಬ್ಬ ಮುಗಿದ ದಿನ ದೇವರಲ್ಲಿ “ನಮಸ್ಸು ಕ್ರಮಿಸಿದು ತಂದೇ” ಅಂತ ಬೆಡಿಕೊಳ್ಳುತ್ತಾರೆ. ಅವ ಎಷ್ಟೆಂದರೂ ಹೋರಿಯುವ ತಂದೆಯಲ್ಲವೇ? ತನ್ನ ಮಕ್ಕಳನ್ನು ಕ್ರಮಿಸಿಯೇ ಕ್ರಮಸುತ್ತಾನೆ. ಮುದಿನ ವರ್ಷ ಮತ್ತೆ ಬೈಗುಳಿ-ಕ್ರಮ ಪುನರಾವರ್ತನೆಯಾಗುತ್ತದೆ. ಇದಕ್ಕೆ ಬೇರೆಯ ಜನಪೂ ಸೇರಿಕೊಂಡು ತಮ್ಮ ಕೋಪ-ತಾಪಗಳನ್ನು ತಣಿಕೊಳ್ಳುತ್ತಾರೆ.

ಸಿಟ್ಟು ಇಳಿದ ಕ್ಷಣಿ ಇದೆಯಲ್ಲ? ಅದೆಂಥಾ ರಿಲೇಫ್ ಅಂದರೆ ಅದನ್ನು ಅನುಭವಿಸಿದವರಿಗೆ ಗೊತ್ತು. ಸಿಟ್ಟಿನ ಹೆಸರಲ್ಲಿ ಹೋಪಿ-ಬಡಿ-ಎತ್ತಿ ಬಿಸಾಕು ಅಂತ ಹುಬ್ಬಾಟಿ ಆದುವವರೆಲ್ಲಾ ಕೊಪಕ್ಕೆ ಕೆಟ್ಟಿ ಹೆಸರು ತಂದಿದ್ದಾರೆ. ಹಾಗಾಗಿ ಜನ ಸಿಟ್ಟನ್ನು ಸಿಟ್ಟಿನಿಂದ ನೋಡುವ ಅನಿವಾರ್ಯ ಸ್ವಷ್ಟಿಯಾಗಿದೆ. ಇದು ತಪ್ಪು.

ಆದರೆ ಹೀಗೆ ಹಾನಿ ಮಾಡುವವರು ಸಿಟ್ಟಿನಿಂದಲೇ ಮಾಡುತ್ತಾರೆ ಅಂತ ಹೇಳಲಾಗುದು. ತಣ್ಣಿಗೆ ಕೂತು ಕೊಲೆಯ ಸ್ವೇಚ್ಚೆ ಹಾಕುವ, ಬ್ಯಾಂಕುಗಳನ್ನು ಲಾಟಿ ಮಾಡುವ, ಜನರಿಗೆ ಮೋಸ್ ಮಾಡುವ ಜನ ಯಾವಾಗಲೂ “ತಾಳ್ಳು” ಹೊದಿರುತ್ತಾರೆ. ಯಾಕೆಂದರೆ ಅವರ ಪ್ಪಾನಿಗೆ ತಾಳ್ಳು ಅತ್ಯವಶ್ಯ.

ಸಿಟ್ಟಿಗೆ ಇರುವ ಭೌತಿಕ ಅಯಾಮವಾದರೂ ಎಂಥಧನ್ಯ. ಸಿಟ್ಟು ಬರುವ ಮನಸ್ಸು ಇಡೀ ದೇಹ ರುಮ್ನನೆ ಹುರಿಗೊಳ್ಳುತ್ತದೆ. ಮನಸ್ಸಿನಲ್ಲಿ ಪದಗಳು ಮೂಡುತ್ತವೆ. ಸಿಟ್ಟಿಗೆ ಕಾರಣಾದವರ ಗುರುತ್ವ ಸ್ವಷ್ಟ ಇರುತ್ತದೆಯಲ್ಲ? ಅವರಿಗೆ ನಾಟುವಂತೆ ಮಾತನಾಡುವರ್ಪು ಶಕ್ತಿ ಎಂಥಾ ಹಸಿದ ಹೊಜ್ಜೆಯಲ್ಲೂ ಕ್ರೋಧಿಕರಣ ಆಗುತ್ತದೆ. ಇದೊಂದು ವೈದ್ಯಕೀಯ ಜಗತ್ತಿನ ವಿಸ್ತಾರ ಆಗುವ ಅರ್ಹತೆ ಇದ್ದೂ ನೆಗೆಟಿವ್ ಆಗಿ ಕೂಡಿರುವ ಸಂಗತಿ ಆಗಿರುವುದು ನಮ್ಮ ಮನಸ್ಸಿಗೆ ಬಹಳ ಬೇಸರ ಅಗುವ ವಿಚಾರ.

ಹಲ್ಲುಮಾನವರ ಸಿಟ್ಟನ್ನು ಅಪರಾಧದ ಮಟ್ಟಕ್ಕೆ ಕೊಂಡೆಯ್ಯಾಬಾರದು. ಅದು ಅವಧಾವಾಗುತ್ತದೆ. ದೇವರಿಗೆ ಸಿಟ್ಟು ಬರುತ್ತದೆ, ಅದರಿಂದಲೇ ಒಳ್ಳಿಯದು ಫಳಿಸುತ್ತದೆ. ಅಲ್ಲಾ, ಅಗ್ನಿ ಇಲ್ಲದೆ ಆಹಾರ ಇದೆಯೇ? ಪಚನ ಇದೆಯೇ? ವಿಸರ್ಜನೆ ಇಲ್ಲದೆ ಆರೋಗ್ಯ ಇದೆಯೇ?

ಸಿಟ್ಟನ್ನು ‘ತಣಿಸಬೇಕು’ ಎನ್ನಿವರು ವಿಸರ್ಜನೆಯಷ್ಟೇ ಸಹಜವಾದ ಈ ಒಂದು ಆಯಾಮವನ್ನು ತಡೆಹಿಡಿಯಿರ ಅಂತ ಹೇಳುವ ಲೆಕ್ಕದಲ್ಲಿ ಇದೆ. ದೇಹ ಆರೋಗ್ಯವಾಗಿರಲು ಮೂತ್ತ-ಮಲ ಇತ್ಯಾದಿ ಹೀಗೆ ಕಾಲಕಾಲಕ್ಕೆ ಹೋರಕ್ಕೆ ಹೋಗುತ್ತಿರಬೇಕೋ. ಹಾಗೇ ಸಿಟ್ಟು ಕೂಡ ಮಾನಸಿಕ ವಿಸರ್ಜನೆ ಎನ್ನಿವ ಸಕ್ಕಿರುವನ್ನು ಮನಗಾಣಬೇಕು.

ಸಿಟ್ಟಿನಿಂದಲೇ ಇಹವು, ಸಿಟ್ಟಿನಿಂದಲೇ ಪರವು ಎನ್ನಿವರು ಅರಿತು ಜ್ಞಾನಮಾಗ್ರ ತುಳಿದು ಆಗಾಗ ಸಿಟ್ಟು ಮಾಡಿಕೊಳ್ಳುತ್ತಾ ಇದ್ದರೆ ಚೆವನಕ್ಕೊಳ್ಳಿದು ದಿಕ್ಕು ದೂರೆಯುತ್ತದೆ ಎನ್ನಿವರು ನ್ನು